

# ಕಾವ್ಯನ ಬಿಲ್ಲು

## A ಬುದ್ಧಿಗೆ ಗುದ್ದು




ಒಂದು ಪಟ್ಟಣದಲ್ಲಿರುವ ಸಣ್ಣ ಗಡ್ಲಿಯಿಂದರಲ್ಲಿ ಪಾಲಾಗಿ ಮನೆಗಳು. ನಾಲು ಮನೆಗಳ ಒಂದು ಬೀದಿಯ ಪ್ರತಿ ಎರಡನೇ ಮನೆಗಳಲ್ಲಿ ಸೈಕಲ್, ಪ್ರತಿ ಮೂರನೇ ಮನೆಗಳಲ್ಲಿ ಸ್ಕೂಟರ್ ಮತ್ತು ಪ್ರತಿ ಒಂದನೇ ಮನೆಗಳಲ್ಲಿ ಕಾರು ಇದ್ದವು. ಮೊದಲನೇ ಮನೆಯಲ್ಲಿ ಯಾವ ವಾಹನವೂ ಇರಲಿಲ್ಲ ಮತ್ತು ಕೋನೆಯ ಮನೆಯಲ್ಲಿ ಈ ಎಲ್ಲ ವಾಹನಗಳಲ್ಲಿ ಇದ್ದವು. ಹಾಗಾದರೆ ಈ ಗಡ್ಲಿಯಲ್ಲಿ ಅಂದಾಜು ಎಷ್ಟು ಮನೆಗಳಿವೆ..?

## C ವ್ಯಾಪ್ತಿ ಗುರುತಿಸಿ

ಕೆಲಗಿನ ಚಿತ್ರ ಒಂದು ಮತ್ತು ಎರಡರ ಮತ್ತೆ ಇರುವ ವ್ಯಾಪ್ತಿ ಎನು..? ಗುರುತಿಸಿ ನೋಡೋಣ..



## B ಜಾದೂ ತೋಟಿ..!



ಇಲ್ಲಿರುವ ಇಬ್ಬರು ಜಾದೂಗಾರರು ಒಂದೇ ತರದ ತೋಟಿ ಧರಿಸಬೇಕು ಎಂದು ನಿರ್ಧರಿಸಿದ್ದಾರೆ. ಒಬ್ಬನಿಗೆ ತೋಟಿ ಇದೆ. ಇನ್ನೊಬ್ಬನಿಗೆ ಅದೇ ತರದ ತೋಟಿ ಮೇಲೆನಿಸಿದ್ದಿದೆ. ಮೊದಲನೆಯವನಿಗೆ ಯಾವ ತೋಟಿ ಸರಿ ಹೊಂದುತ್ತದೆ..?



## D ಈ ಸಂಗೀತ ವಾದ್ಯ ಯಾವುದು?



### ಉತ್ತರಗಳು

1. ಆಂತಿಕ, 2. ದೃಷ್ಟಿ, 3. ದೃಷ್ಟಿ
4. ಇಂಡಿಯನ್ ಸಾರಂಗಿ, 5. ಶಾಸ್ತ್ರೀಯ ಸಾರಂಗಿ, 6. ಇಂಡಿಯನ್ ಸಾರಂಗಿ
7. ಮಾನ್ಯ ಸಾರಂಗಿ, 8. ಮಾನ್ಯ ಸಾರಂಗಿ, 9. ಮಾನ್ಯ ಸಾರಂಗಿ
10. ಮಾನ್ಯ ಸಾರಂಗಿ, 11. ಮಾನ್ಯ ಸಾರಂಗಿ, 12. ಮಾನ್ಯ ಸಾರಂಗಿ
13. ಮಾನ್ಯ ಸಾರಂಗಿ, 14. ಮಾನ್ಯ ಸಾರಂಗಿ, 15. ಮಾನ್ಯ ಸಾರಂಗಿ